

## ಕೊಡು ಬೇಗ ದಿವ್ಯಮತಿ ಸರಸ್ವತಿ

- 1. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 3. Ref.:** Purandara Sahitya Darshana, Samputa 2, Adhyatma Darshana edited by Prof. S.K. Ramachandra Rao
- 4. Note:** The lyrics are fully matching in all these references. Singer has followed these wordings.

ರಾಗ: ವಸಂತ                      ತಾಳ: ಆದಿ

ಕೊಡು ಬೇಗ ದಿವ್ಯಮತಿ ಸರಸ್ವತಿ    || ಪ ||

ಮೃಡ-ಹರಿ ಹಯ ಮುಖರೊಡೆಯಳೆ ನಿನ್ನಯ  
ಅಡಿಗಡಿಗರಗುವೆ ಅಮ್ಮ ಬೃಹನ ರಾಣಿ    || ಅಪ ||

ಇಂದಿರಾ ರಮಣನ ಹಿರಿಯ ಸೊಸೆಯು ನೀನು  
ಬಂದೆನ್ನ ವದನದಿ ನಿಂದು ನಾಮವ ನುಡಿಸೆ    || 1 ||

ಅಖಿಳ ವಿದ್ಯಾಭಿಮಾನಿ ಅಜನ ಪಟ್ಟದರಾಣಿ  
ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ    || 2 ||

ಪತಿತ ಪಾವನೆ ನೀ ಗತಿಯೆಂದು ನಂಬಿದೆ  
ವಿತತ ಪುರಂದರ ವಿಠಲನ ತೋರೆ    || 3 ||

**ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:**

ಮೃಡ-ಹರಿಹಯ ಮುಖರೋಡೆಯಳೆ - ಶಿವ (ಮೃಡ), ಹರಿಹಯ (ಇಂದ್ರ) ಮೊದಲಾದ ದೇವತೆಗಳ ಒಡೆಯಳು; ಶಿವನು ದೇವತಾ ತಾರತಮ್ಯದಲ್ಲಿ ಐದನೆಯ ಕಕ್ಷೆಯಲ್ಲೂ ಇಂದ್ರನು ಎಂಟನೆಯ ಕಕ್ಷೆಯಲ್ಲೂ ಇದ್ದು ಸರಸ್ವತಿಯು ನಾಲ್ಕನೆಯ ಕಕ್ಷೆಯಲ್ಲಿರುವುದರಿಂದ ಅವರಿಗೆ ಉತ್ತಮಳು.

ಹಿರಿಯ ಸೊಸೆ - ಸೃಷ್ಟಿಗೆ ಮೊದಲಲ್ಲಿ ವಿಷ್ಣುವಿನ ನಾಭಿಕಮಲದಿಂದ ತೋರಿಕೊಂಡ ಬ್ರಹ್ಮ ಹಿರಿಯ ಮಗ; ಅವನ ಹೆಂಡತಿ ಸರಸ್ವತಿ.

ಅಜ = ಬ್ರಹ್ಮ

ನಾಮವ - ಹರಿ ನಾಮವನ್ನು. ಶ್ರೀ ಹರಿಯ ನಾಮವನ್ನೇ ತಮ್ಮ ನಾಲಗೆಯಿಂದ ನುಡಿಸುವಂತೆ ದಾಸರು ಪ್ರಾರ್ಥಿಸಿದಾರೆ

ಪತಿತ ಪಾವನೆ = ಪಾಪಿಗಳನ್ನು ಉದ್ಧರಿಸುವವಳು

ವಿತತ = ಎಲ್ಲೆಲ್ಲಿಯೂ ವ್ಯಾಪಿಸಿದೆ

**Classification:** Keerthane

**Ankita:** purandara vittala

**Location:** NA

**Category:** Saraswati Stuti

**Sub-Category:** saraswati, divya, shiva, krishna, brahma, Lakshmi, vidya, sukha,

**Pravachana:** Vid. Anantha Krishna Acharya

**Explanation:** NA